

ಕರ್ನಾಟಕ ಸರ್ಕಾರ  
(ಸಾರಿಗೆ ಇಲಾಖೆ)

ಮಾಹಿತಿ ಹಕ್ಕು ಅಧಿ ನಿಯಮ 2005 ಅಥವಾಯ 2 ನಿಯಮ

4(1)ಬಿ ಪ್ರಕಾರ  
31-12-2021 ರ ವರ್ಷಾಂತ್ಯಕ್ಕೆ  
ಪ್ರಕಟಿಸಿದ ಮಾಹಿತಿ

ಸಾರ್ವಜನಿಕ ಮಾಹಿತಿ ಅಧಿಕಾರ ಹಾಗೂ  
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರ ಕಛೇರಿ,  
ಬೈಲಹೊಂಗಲ, ಬೆಳಗಾವಿ ಜಿಲ್ಲೆ.

## ಕರ್ನಾಟಕ ಸರ್ಕಾರ

ಮಾಹಿತಿ ಹಕ್ಕು ಅಥ ನಿಯಮ 2005 ಅಧ್ಯಾಯ 2 ನಿಯಮ 4(1) ಎ ಪ್ರಕಾರ **31-12-2021** ರಂದು

ಕೊನೆಗೊಳ್ಳಲಾಗುವ ವಷಾಂತಕ್ಕೆ ಸಂಬಂಧಪಟ್ಟಂತೆ ಪ್ರಕಟಿಸಿದ ಮಾಹಿತಿ

ಈ ಕಭೇರಿಯ ದಾಖಲಾತಿಗಳು ಈ ವರೆಗೆ ಭಾಗಶ: ಗಣಕೀಕರಣವಾಗಿರುತ್ತದೆ.

ಮಾಹಿತಿ ಹಕ್ಕು ಅಥ ನಿಯಮ 2005 ಅಧ್ಯಾಯ 2 ನಿಯಮ 4(1)ಬಿ ಪ್ರಕಾರ ಪ್ರಕಟಿಸಿದ ಮಾಹಿತಿ

**1)4(1)(ಬಿ) 1. ಅದರ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :**

**ಸಂಫುಟನೆ:** ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಭೇರಿಯ ಮುಖ್ಯಸ್ಥರಾಗಿರುತ್ತಾರೆ ಮತ್ತು ಈ ಕೆಳಕಂಡ ಅಧಿಕಾರಿಗಳು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಅ	ಹಿರಿಯ ಮೋಟಾರು ವಾಹನ ನಿರೀಕ್ಷೆಕರು-	02
ಆ	ಮೋಟಾರು ವಾಹನ ನಿರೀಕ್ಷೆಕರು	03
ಇ	ಅಧೀಕ್ಷೆಕರು	01
ಈ	ಪ್ರಥಮ ದಜೆ ಸಹಾಯಕರು	04
ಉ	ದ್ವಿತೀಯ ದಜೆ ಸಹಾಯಕರು	02
ಉಂ	ಬೆರಳಿಕ್ಕಾರರು	01
ಇಂ	ವಾಹನ ಚಾಲಕರು	01
ಇಂಂ	ಡಿವಿಎಸ್ ನೋಕರರು	02

ಈ ಕಭೇರಿಯಲ್ಲಿ ಮುಖ್ಯವಾಗಿ ಸಾರಿಗೆ ಮತ್ತು ಸಾರಿಗೇತರ ವಾಹನಗಳ ತೆರಿಗೆ ವಸೂಲಾತಿ ಮತ್ತು ವಾಹನಗಳ ಉಪಯೋಗದ ನಿಯಂತ್ರಣದ ಬಗ್ಗೆ ಈ ಕೆಳಕಂಡ ಕಾರ್ಯ ನಿಯಮದ ಅಡಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ.

- 1) ಕೇಂದ್ರ ಮೋಟಾರು ವಾಹನಗಳ ಕಾರ್ಯ 1988
- 2) ಕೇಂದ್ರ ಮೋಟಾರು ವಾಹನ ಕಾರ್ಯ ನಿಯಮಗಳು 1989
- 3) ಕರ್ನಾಟಕ ಮೋಟಾರು ವಾಹನ ನಿಯಮಗಳು 1989
- 4) ಕರ್ನಾಟಕ ಮೋಟಾರು ವಾಹನ ತೆರಿಗೆ ಕಾರ್ಯ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ಶಿದ್ದಪಡಿಗಳು
- 5) ನಾಗರೀಕ ಸನ್ವದಿನಂತೆ ಕಾರ್ಯ ನಿರ್ವಹಿಸುವುದು ಮತ್ತು ಕರ್ನಾಟಕ ನಾಗರೀಕ ಸೇವಾ ಖಾತ್ರಿ ಅಧಿನಿಯಮ ಸೇವೆಗಳ ಅಧಿನಿಯಮ-2011 (ಕೆ.ಜಿ.ಎಸ್.ಸಿ)(ಸರ್ಕಾಲ ಯೋಜನೆ)

## ಪ್ರಮುಖ ಕಾರ್ಯಗಳು

- ೧) ವಾಹನಗಳ ನೋಂದಣಿ
- ೨) ಚಾಲನಾ ಹಾಗೂ ನಿವಾಧಕ ಅನುಜ್ಞಾಪತ್ರಗಳನ್ನು ನೀಡುವಿಕೆ
- ೩) ಸರಕು ಸಾಗಣೆ ಹಾಗು ಪ್ರಯಾಣಿಕರ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ
- ೪) ಮೋಟಾರು ವಾಹನ ತೆರಿಗೆ ಸಂಗ್ರಹಣೆ
- ೫) ಮೋಟಾರು ವಾಹನ ನಿಯಮಗಳ ಪ್ರವರ್ತನೆ
- ೬) ರಸ್ತೆ ಸುರಕ್ಷತಾ ಕ್ರಮಗಳು
- ೭) ವಾಹನಗಳಿಂದಾಗುವ ವಾಯು ಮಾಲೀನ್ಯ ನಿಯಂತ್ರಣ ಬಗ್ಗೆ ಪ್ರವರ್ತನೆ
- ೮) ರಾಜಸ್ವವನ್ನು ಸಂಗ್ರಹಿಸುವುದು.

ಇ(ಗ)(ಬಿ)೭. ಅದರ ಅಧಿಕಾರಿಗಳ ಮತ್ತು ನೋಕರರ ಅಧಿಕಾರಿಗಳನ್ನು ಮತ್ತು ಕರ್ತವ್ಯಗಳು:

೧) ಕರ್ಭೇರಿ ವಿಳಾಸ : ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹಾಗೂ ಕಾರ್ಯದಲ್ಲಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಕರ್ಭೇರಿ, ದೇವಲಾಪುರ ರಸ್ತೆ ಬೈಲಹೊಂಗಲ, ಬೆಳಗಾವಿ ಜಿಲ್ಲೆ.

೨) ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು : - ಕರ್ಭೇರಿಯ ಮುಖ್ಯಸ್ಥರಾಗಿದ್ದ ಕರ್ಭೇರಿಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಾರೆ, ಕರ್ಭೇರಿಯ ಯಾವುದೇ ಕೆಲಸಕ್ಕೆ ಸಂಬಂಧಿಸಿದಂತೆ ಅಂತಿಮ ತೀವ್ರಾನ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾರೆ. ಸಿಬ್ಬಂದಿಯ ನಿಯಂತ್ರಣ, ಕೆಲಸದ ಹಂಚಿಕೆಯನ್ನು ಮಾಡುವ ಅಧಿಕಾರವನ್ನು ಸಹ ಹೊಂದಿರುತ್ತಾರೆ. ಹಾಗೆಯೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದಲ್ಲಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದಲ್ಲಿ ಮತ್ತು ಕರ್ಭೇರಿ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿಯೂ ಸಹ ಕಾರ್ಯ ನಿರ್ವಹಿಸುತ್ತಾರೆ.

೩) ಹಿರಿಯ : ಮೋಟಾರು ವಾಹನ ನಿರೀಕ್ಷೆಕರು :- ಮೋಟಾರು ವಾಹನ ಕಾಯ್ದು ಹಾಗೂ ನಿಯಮಗಳನುಸಾರ ಸಾರಿಗೆ ವಾಹನಗಳ ನೋಂದಣಿ ಹಾಗೂ ಅಹಂತಾ ಪತ್ರ ನವೀಕರಣಕ್ಕೆ ಸಂಬಂಧಿಸಿದಂತೆ ವಾಹನಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು. ನಿವಾಧಕ, ಕಲೀಕಾ ಹಾಗೂ ಚಾಲನಾ ಅನುಜ್ಞಾಪತ್ರಗಳನ್ನು ಪರಿಶೀಲಿಸಿ ಪತ್ರ ನೀಡುವ ಸಂಬಂಧದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷಿಸುವುದು. ವಾಹನಗಳ ತಪಾಸಣೆ, ಅಪಘಾತ ವಾಹನಗಳ ಪರಿವೀಕ್ಷಣೆ, ಬಾಕಿ ತೆರಿಗೆ ವಸೂಲಿ ಸೇರಿದಂತೆ ಇನ್ನಾವುದೇ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯನಿರ್ವಹಿಸುವುದು.

೩) ಕಭೇರಿ ಅಧೀಕ್ಷಕರು: ಸಾವಜನಿಕರು ಸಲ್ಲಿಸುವ ವಿವಿಧ ಕೆಲಸಗಳ ಅಜ್ಞಾಗಳನ್ನು ಪರಿಶೀಲಿಸಿ ಕಭೇರಿ ಅಧೀಕ್ಷಕರು ಸ್ವೀಕರಿಸುವುದು, ದ್ಯುನಂದಿನ ರಾಜಸ್ವ ವಸೂಲಾತಿಯ ಅಂಕ ಅಂಶಗಳ ಸಂಗ್ರಹಣೆ ಸೇರಿದಂತೆ ಒಟ್ಟಾರೆಯಾಗಿ ಕಭೇರಿಯ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ಮೈಚಾರಣೆ ಹಾಗೂ ಮೇಲಾಧಿಕಾರಿಗಳು ನೀಡಿದ ಆದೇಶ ಪಾಲಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಇ ತಂತ್ರಾಂಶ ಜಾರಿಯಲ್ಲಿದ್ದ ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

೪) ಪ್ರಫ್ರಮ / ದ್ವಿತೀಯ ದಜೆಸ ಸಹಾಯಕರು : - ಕಭೇರಿಯ ಅಧೀಕ್ಷಕರು/ ಮೇಲಾಧಿಕಾರಿಗಳು ಸ್ವೀಕರಿಸಿದ ಅಜ್ಞಾಗಳನ್ನು ಪರಿಶೀಲಿಸಿ ಕಡತದೊಂದಿಗೆ ಮುಂದಿನ ಆದೇಶಕ್ಕಾಗಿ ಅಧೀಕ್ಷಕರಿಗೆ ಸಲ್ಲಿಸುವುದು. ಕಡತದಲ್ಲಿ ಮೇಲಾಧಿಕಾರಿಗಳು ನೀಡಿದ ಆದೇಶವನ್ನು ಪಾಲಿಸಿ ಸಾವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಇ ತಂತ್ರಾಂಶ ಜಾರಿಯಲ್ಲಿದ್ದ ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

೫) ಬೆರಳಬ್ಬಗಾರರು :- ಕಭೇರಿಯಿಂದ ಹೊರಡಿಸುವ ಎಲ್ಲಾ ಪತ್ರಗಳನ್ನು ಬೆರಳಬ್ಬ ಮಾಡುವುದು, ರಹದಾರಿ ಪರವಾನಿಗೆಗಳನ್ನು ಬೆರಳಬ್ಬಿಸುವುದು ಹಾಗೂ ಮೇಲಾಧಿಕಾರಿಗಳು ಹೇಳಿದ ಇತರೆ ಕೆಲಸಗಳನ್ನು ನಿರ್ವಹಿಸುವುದು. ಪ್ರಸ್ತುತ ವಾಹನ್ ಮತ್ತು ಸಾರಥಿ-ಇ ತಂತ್ರಾಂಶ ಜಾರಿಯಲ್ಲಿದ್ದ ಅದರನ್ವಯ ಕೆಲಸ ನಿರ್ವಹಿಸುತ್ತಾರೆ.

೬) ವಾಹನ ಚಾಲಕರು :- ಕಭೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದಂತೆ ವಾಹನಗಳ ಚಾಲನೆ ಮಾಡುವುದು.

೭) ಡಿ-ಗ್ಲೋಬ್ ನೌಕರರು (ಜವಾನರು) :- ಸ್ಥಳೀಯ ಟಪಾಲನ್ನು ವಿಶರಿಸುವುದು ಹಾಗೂ ಮೇಲಾಧಿಕಾರಿಗಳ ಆದೇಶದ ಮೇರೆಗೆ ಕೆಲಸ ನಿರ್ವಹಿಸುವುದು.

೮) ಇ(ಗ)(ಬಿ)ಇ. ಮೇಲ್ಮೈಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ಶ್ರೀಮಾನ್

**ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯ ವಿಧಾನಗಳು.**

ಸಾರ್ವಜನಿಕರು ವಿವಿಧ ಕೆಲಸಗಳಿಗಾಗಿ ಕಬೇರಿಗೆ ಸಲ್ಲಿಸುವ ಅಜೆಗಳನ್ನು ನಿಯಮಾನುಸಾರ ಕಬೇರಿಯಲ್ಲಿನ ಆಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿರುತ್ತಾರೆ. ತದನಂತರ ಕಬೇರಿಯ ಸ್ವೀಕೃತಿ ವಿಭಾಗದ ಮುಖಾಂತರ ಅಯಾ ವಿಭಾಗಗಳನ್ನು ನಿರ್ವಹಿಸುವ ವಿಷಯ ನಿರ್ವಾಹಕರು ತಮಗೆ ಸಂಬಂಧಿಸಿದ ಅಜೆಗಳನ್ನು ಕಡತದಲ್ಲಿ ಟಿಪ್ಪಣೆಯಾಂದಿಗೆ ವಿಷಯವನ್ನು ಮಂಡಿಸುತ್ತಾರೆ. ನಂತರ ಅದನ್ನು ಸಂಬಂಧಿಸಿದ ಆಧೀಕ್ಷಕರು ಪರಿಶೀಲಿಸಿ ತಮ್ಮ ಟಿಪ್ಪಣೆಯನ್ನು ಮಂಡಿಸಿದ ನಂತರ ಅಂತಿಮವಾಗಿ ಕಬೇರಿ ಮುಖ್ಯಸ್ಥರು ಸದರಿ ವಿಷಯದ ಕಡತಕ್ಕ ತಮ್ಮ ಶೀಮಾನದ ಆದೇಶವನ್ನು ನೀಡುತ್ತಾರೆ. ಅಂತಿಮವಾಗಿ ನೀಡಿದ ಆದೇಶವನ್ನು ವಿಷಯ ನಿರ್ವಾಹಕರು ಮತ್ತು ಆಧೀಕ್ಷಕರು ಪಾಲಿಸುತ್ತಾರೆ.

ಕೆಲವೊಂದು ವಿಷಯಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಕಬೇರಿಯ ತಾಂತ್ರಿಕ ಸಿಬ್ಬಂದಿಗಳಾದ ಹಿರಿಯ ಮೋಟಾರು ವಾಹನ ನಿರೀಕ್ಷೆಕರುಗಳು ಪರಿಶೀಲನೆ ಆವಶ್ಯಕವಾಗಿದ್ದು, ಅಂತಹ ಅಜೆಗಳನ್ನು ಕಬೇರಿ ಆಧೀಕ್ಷಕರು ಪರಿಶೀಲಿಸಿ ಸ್ವೀಕರಿಸಿದ ನಂತರ ತಾಂತ್ರಿಕ ಸಿಬ್ಬಂದಿಗಳು ತಾವು ಸಹ ವಾಹನವನ್ನು / ಅಭ್ಯರ್ಥಿಗಳನ್ನು ಭೌತಿಕವಾಗಿ / ತಾಂತ್ರಿಕವಾಗಿ ಪರಿಶೀಲಿಸಿ ಕಬೇರಿಯ ಮುಖ್ಯಸ್ಥರಿಗೆ ಶಿಫಾರಸ್ಸು ಮಾಡುತ್ತಾರೆ. ಅಂತಿಮವಾಗಿ ಕಬೇರಿ ಮುಖ್ಯಸ್ಥರು ಶೀಮಾನ ತೆಗೆದುಕೊಂಡು ಅಂತಹ ಕಡತಗಳಿಗೆ ಆದೇಶ ಮಾಡುತ್ತಾರೆ. ಸದರಿ ಆದೇಶವನ್ನು ವಿಷಯ ನಿರ್ವಾಹಕರು ಹಾಗೂ ಆಧೀಕ್ಷಕರು ಅಂತಿಮವಾಗಿ ಪಾಲಿಸುತ್ತಾರೆ.

**ಇ)ಇ(ಗ)(ಬಿ) ೪. ಅದರ ಕಾರ್ಯಗಳ ನಿರ್ವಹಣೆಗೆ ಅದು ರೂಪಿಸಿರುವ ಸೂತ್ರಗಳು :**

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಅವರ ಅಧೀನದಲ್ಲಿ ಬರುವ ಸಿಬ್ಬಂದಿಯವರು ಈ ಕೆಳಕಂಡ ಕಾಂತ್ಯ ಮತ್ತು ನಿಯಮದಾಯಿಯಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತದೆ.

ಇ)ಕೇಂದ್ರ ಮೋಟಾರು ವಾಹನಗಳ ಕಾರ್ಯ 1988

ಇ)ಕೇಂದ್ರ ಮೋಟಾರು ವಾಹನಗಳ ಕಾರ್ಯ ನಿಯಮಗಳು 1989

ಇ)ಕನಾಡಕ ಮೋಟಾರು ವಾಹನ ನಿಯಮಗಳು 1989

ಇ)ಕನಾಡಕ ಮೋಟಾರು ವಾಹನ ತೆರಿಗೆ ಕಾರ್ಯ ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ಶಿದ್ಯಪಡಿಗಳು.

**ಇ)ಇ(ಗ)(ಬಿ) ೫. ಅದರ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಅದರ ಉದ್ಯೋಗಿಗಳು ಬಳಸುವ ನಿಯಮಗಳು, ಉಪ ನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು :**

ಗ)ಕೇಂದ್ರ ಮೋಟಾರು ವಾಹನಗಳ ಕಾಯ್ದು 1988

ಾ)ಕೇಂದ್ರ ಮೋಟಾರು ವಾಹನಗಳ ಕಾಯ್ದು ನಿಯಮಗಳು 1989

ಃ)ಕನಾಡಿಕ ಮೋಟಾರು ವಾಹನಗಳ ನಿಯಮಗಳು 1989

ಇ)ಕನಾಡಿಕ ಮೋಟಾರು ವಾಹನ ತೆರಿಗೆ ಕಾಯ್ದು ಮತ್ತು ನಿಯಮಗಳು 1957 ಮತ್ತು ಸಂಬಂಧಿಸಿದ ತಿದ್ದುಪಡಿಗಳು.

೪)ಒಳಗೊಂಡಿರುವ ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಚುಗಳ ಪ್ರವರ್ಗಗಳ ವಿವರ ಪಟ್ಟಿ.

ಕಡತಗಳು ಮತ್ತು ವಹಿಗಳು

1	ಖಿಜಾನೆ ನಗದು ಮುಸ್ತಕಗಳು	8	ನೊಂದಣಿ ವಹಿಗಳು
2	ಸಾರಿಗೆ ಪ್ರಾಧಿಕಾರದ ನಡುವಳಿಯ ಕಡತ	9	ರಹದಾರಿ ಪತ್ರದ ವಹಿಗಳು
3	ವ್ಯೇಹತಿಕೆ ಕಡತಗಳು	10	ಸುತ್ತೋಲೆ ಕಡತಗಳು
4	ತೆರಿಗೆ ಮರುಪಾವತಿ ವಹಿಗಳು	11	ಎ.ಡಿ.ಪಿ ವಹಿಗಳು
5	ಡಿ.ಎಸ್.ಎ ವಹಿಗಳು	12	ಬ್ಯಾಡ್‌(ಬಿಲ್ಲೆ)ಗಳ ವಹಿ
6	ಬಿ.ವಹಿಗಳು	13	ಅಧಿಸೂಚನೆಯ ಕಡತ
7	ಚಾಲಕರೆ / ನಿವಾಧಹಕರೆ ಇತಿಹಾಸ ವಹಿಗಳು	14	ಅಧ್ಯಪಣ ವಹಿಗಳು

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮ್ಮ ಅಧೀನದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಅಜ್ಞಾನಗಳನ್ನು ಪರಿಶೀಲಿಸಿ ಈ ಕೆಳಕಂಡ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಂ. ವಾಹನಗಳ ನೋಂದಣಿ.

ಾ. ಚಾಲನಾ ಹಾಗೂ ನಿವಾಧಹಕ ಅನುಚ್ಛಾಪತ್ರಗಳನ್ನು ನೀಡುವಿಕೆ.

ಃ. ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳಿಗೆ ರಹದಾರಿಗಳನ್ನು ನೀಡುವಿಕೆ.

ಇ. ಮೋಟಾರು ವಾಹನಗಳ ತೆರಿಗೆ ಸಂಗ್ರಹಣೆ.

- ಇ. ಮೋಟಾರು ವಾಹನ ನಿಯಮಗಳ ಅಡಿಯಲ್ಲಿ ಮೋಟಾರು ವಾಹನಗಳ ಪ್ರವರ್ತನ ಕಾರ್ಯ  
 ೬. ರಸ್ತೆ ಸುರಕ್ಷತಾ ಕ್ರಮಗಳು.  
 ೭. ವಾಹನಗಳಿಂದಾಗುವ ವಾಯು ಮಾಲಿನ್ಯ ನಿಯಂತ್ರಣಾದ ಬಗ್ಗೆ ಪ್ರವರ್ತನ ಕಾರ್ಯ  
 ೮. ರಾಜ್ಯಸ್ವವನ್ನು ಸಂಗ್ರಹಿಸುವುದು.  
 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಕಟ್ಟೇರಿಯ ಮುಖ್ಯಸ್ಥರಾಗಿ ಆಡಳಿತದ ಸಂಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

೨)ಇ(ಬಿ).೨)ಆದರ ಕಾರ್ಯನೀತಿಯ ರಚನೆ ಅಥವಾ ಆದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೂಡನೆ ಸಮಾಲೋಚಿಸಲು ಅಥವಾ ಆದರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತಹ ಯಾವುದೇ ವ್ಯವಸ್ಥೆಯ ವಿವರಗಳು :

ಇಲ್ಲ.

ಅ)ಇ(ಗ)(ಬಿ).ಅ)ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಯಮಗಳು ಮತ್ತು ಆದರ ಭಾಗವಾಗಿ ಅಥವಾ ಆದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಂದ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಯತಕಾಲಿಕ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡ್ವಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿಕೆ.

ಮೋಟಾರು ವಾಹನ ಕಾರ್ಯ 1988 ಸೆಕ್ರೆನ್ ಶಿಲ್ಪಿಗಳ ಅಡಿಯಲ್ಲಿ ಬೆಳೆಗಾವಿ ಜಿಲ್ಲೆಯ ಬ್ಯಳಿಸಿದ ಪ್ರದೇಶಕ್ಕೆ ಸಂಬಂಧಿಸಿದಂತೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರವನ್ನು ಸರ್ಕಾರದಿಂದ ರಚನೆ ಮಾಡಿದ್ದು, ಸಾರಿಗೆ ವಾಹನಗಳ ರಹದಾರಿ ನೀಡುವ, ರಹದಾರಿ ನವೀಕರಣ, ರಹದಾರಿ ವರ್ಗಾವಳಿ ಇತ್ಯಾದಿ ರಹದಾರಿಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರಕಾರದ ಅಧಿಕಾರವನ್ನು ಹೊಂದಿರುತ್ತಾರೆ. ಈ ಕೆಳಗಿನಂತೆ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿಗಳನ್ನು ಈ ಪ್ರಾಧಿಕಾರವು ಹೊಂದಿರುತ್ತದೆ.

೧)ಅಧ್ಯಕ್ಷರು : ಜಿಲ್ಲಾಧಿಕಾರಿಗಳು.

೨)ಸದಸ್ಯರು: ಜಿಲ್ಲಾ ಮೌಲೀಸ್ ವರಿಷ್ಟಾಧಿಕಾರಿಗಳು

೩)ಸಹಾಯಕ ಕಾರ್ಯದರ್ಶಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ :

ಶ್ರೀ ನಾಗೇಶ.ವಿ.ಮುಂಡಾಸ.

೬)ಇ(ಗ)(ಬಿ)೬)ಅದರ ಅಧಿಕಾರಿಗಳ ಮತ್ತುನೌಕರರ ನಿದೇಶಿಕೆ:

ಕ್ರ.ಸಂ	ಹೆಸರು ಮತ್ತು ಹುದ್ದೆ - ಶ್ರೀಯುತ : ಶ್ರೀಮತಿ	ಕಭೇರಿ ಕೆಲಸ ಹಂಚಿಕೆಯ ವಿವರಗಳು
1	ಶ್ರೀ ನಾಗೇಶ ವಿ.ಮುಂಡಾಸ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ.	ಸಿಬ್ಬಂದಿ, ಕಭೇರಿ ಆಡಳಿತ, ಅನುಜ್ಞಾ ಪತ್ರ ನೋಂದಣಿ ವಿಭಾಗ, ಡಿಎಸ್‌ಎ ಮತ್ತು ಕಭೇರಿ ಮೇಲ್ವಿಚಾರಣೆ.
2	ಹಿರಿಯ ಮೋಟಾರು ವಾಹನ ನಿರೀಕ್ಷೆಕರು 1. ಎಸ್.ಕೆ.ಕುಲಕಣ್ಡೆ. (ಪ್ರಸ್ತುತ ಶಿರಸಿ ಕಭೇರಿಯಲ್ಲಿ ನಿಯೋಜನೆಯಲ್ಲಿರುತ್ತಾರೆ) 2. 1- ಹುದ್ದೆ ಖಾಲಿಯಿದೆ	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿ ತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು.
3	ಮೋಟಾರು ವಾಹನ ನಿರೀಕ್ಷೆಕರು. (ಧಾರವಾಡ ಕಭೇರಿಯಿಂದ ಪ್ರತಿವಾರ ಆವರ್ತನದ ಮೇರೆಗೆ ಕಾರ್ಯನಿರ್ವಹಿಸುತ್ತಾರೆ)	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿ ತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು.
4	ಮೋಟಾರು ವಾಹನ ನಿರೀಕ್ಷೆಕರು. 3- ಹುದ್ದೆ ಖಾಲಿಯಿದೆ.	ಪ್ರವರ್ತನ ಕಾರ್ಯ, ಎಲ್ಲಾ ರೀತಿಯ ವಾಹನಗಳ ತಪಾಸಣೆ, ಬಾಕಿತೆರಿಗೆ ಸಂಗ್ರಹಣೆ, ಅನುಜ್ಞಾ ಪತ್ರ ಪರೀಕ್ಷೆ, ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು.
5	ಶ್ರೀ ಅವಿನಾಶ್ ವಿ.ಕಾವೇರಿ. ಅಧೀಕ್ಷಕರು	ಕಭೇರಿಯ ಎಲ್ಲ ವಿಭಾಗಗಳ ಮೇಲ್ವಿಚಾರಣೆ ಮತ್ತು ಕಭೇರಿ ಮುಖ್ಯಸ್ಥರು ಸೂಚನೆಗಳು.
6	ಶ್ರೀಮತಿ ರಶ್ಮಿ ಸು.ಜಕ್ಕಣ್ಣನವರ್ ಶೀಪ್ತಲಿಂಗಿಂದಾರರು. (ಸಾರಿಗೆ ಆಯುಕ್ತರ ಕಭೇರಿಯಿಂದ ನಿಯೋಜನೆಯಲ್ಲಿದ್ದಾರೆ) (ಪ್ರಸ್ತುತ ಪ್ರಸೂತಿ ರಚನೆಯಲ್ಲಿರುತ್ತಾರೆ)	ಹೊರಠಾಜ್ಯ ಸಾರಿಗೆ ವಿಭಾಗ, ಅಧ್ಯಾಪಕ ವಿಭಾಗ, ಹೊಸ ಸಾರಿಗೇತರ ವಾಹನಗಳ ಹೊಸ ನೋಂದಣಿ, ಸಾರಿಗೆ ವಾಹನಗಳ ಹೊಸ ನೋಂದಣಿ, ಮತ್ತು ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು. ಬೆರಳಬ್ಬು ಕೆಲಸಗಳು ಮತ್ತು ನೋಂದಣಿ ನಂತರದ ಕಡತಗಳ ನಿರ್ವಹಣೆ,

7	ಶ್ರೀ ಸಂಚೀವ್ ಎಂ.ಕೋಲಕಾರ. ಶೀಪುಲಿಪಿಗಾರರು. (ಪ್ರಸ್ತುತ ಹಾವೇರಿ ಕಭೇರಿಯಿಂದ ನಿಯೋಜನೆಯಲ್ಲಿದ್ದಾರೆ)	ಹೊರರಾಜ್ಯ ಸಾರಿಗೆ ವಿಭಾಗ, ಅಧ್ಯಪಣ ವಿಭಾಗ, ಹೊಸ ಸಾರಿಗೇತರ ವಾಹನಗಳ ಹೊಸ ನೋಂದಣಿ, ಸಾರಿಗೆ ವಾಹನಗಳ ಹೊಸ ನೋಂದಣಿ, ಡಿ.ಎಸ್.ಎ/ವಿಭಾಗ, ಮತ್ತು ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು. ಬೆರಳಜ್ಞ ಕೆಲಸಗಳು ಮತ್ತು ನೋಂದಣಿ ನಂತರದ ಕಡತಗಳ ನಿವಾಹನ.
7	ಹು: ದೀಪಾ.ಆರ್.ಹಣ್ಣೀಕೇರಿ, ಪ್ರಥಮ ದಚೆ ಸಹಾಯಕರು	ರವಾನೆ ವಿಭಾಗ, ಖಚಾನೆ ವಿಭಾಗದ ಕ್ಷಾತ್ರ ಕೌಂಟರ್ ಕೆಲಸ, ಸಾರಿಗೇತರ ವಿಭಾಗದ ಕೆ- 24/೪, ಹೆಚ್.ಜೆ.ಕೆ.ಎಲ್ ಶ್ರೇಣಿ, ಹಾಗೂ ಕಭೇರಿ ಮುಖ್ಯಸ್ಥರು ನೀಡಿದ ಸೂಚನೆಗಳು. ಕಲಿಕಾ ಅನುಜ್ಞಾ ಪತ್ರ, ನಿವಾಧಕ ಅನುಜ್ಞಾ ಪತ್ರ ಮತ್ತು ನಿವಾಧಕ ಲೈಸ್ನೆಸ್ ನವೀಕರಣ ಹಾಗೂ ಕಭೇರಿ ಮುಖ್ಯಸ್ಥರ ಸೂಚನೆಗಳು.
8	ಕೆ.ಎಂ.ಶ್ರೀಧರಮೂತಿಂ, ಪ್ರಥಮ ದಚೆ ಸಹಾಯಕರು (ಸಾರಿಗೆ ಆಯುಕ್ತರ ನಿಯೋಜನೆಯಲ್ಲಿದ್ದಾರೆ)	ಸಿಬ್ಬಂದಿ ೧- ಸಿಬ್ಬಂದಿ-೨, ದ್ವಿಜಕ್ರ ವಾಹನಗಳ ಹೊಸನೋಂದಣಿ, ಟ್ರಾಕ್ಟರ್ ಗಳ ಹೊಸ ನೋಂದಣಿ, ಕಭೇರಿ ಮುಖ್ಯಸ್ಥರ ಸೂಚನೆಗಳು.
9	ಶ್ರೀ ರಾಘವೇಂದ್ರ ಬ.ಯಡಹಳ್ಳಿ, ಪ್ರಥಮ ದಚೆ ಸಹಾಯಕರು	ಪ್ರಾದೇಶಿಕ ಸಾರಿಗೆ ಕಭೇರಿ, ವಿಜಯಪುರ ಇಲ್ಲಿ ನಿಯೋಜನೆಯಲ್ಲಿದ್ದಾರೆ.
10	ಶ್ರೀ ಮಹದೇವಪ್ಪ, ದ್ವಿತೀಯ ದಚೆ ಸಹಾಯಕರು	ಸಹಾಯಕ ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಕಭೇರಿ, ಭಾಲ್ಯು ಇಲ್ಲಿ ನಿಯೋಜನೆಯಲ್ಲಿರುತ್ತಾರೆ.
11)	2-ದ್ವಿ.ದ.ಸ. ಹುದ್ದೆ ಖಾಲಿ ಇದೆ.	.
12)	ಆರ್.ಎ.ಮುಲ್ಲಾ, ವಾಹನ ಚಾಲಕರು	ಕಭೇರಿಯ ಎಲ್ಲಾ ಕೆಲಸ ಕಾರ್ಯಗಳಿಗೆ ನಿಗದಿಪಡಿಸಿದಂತೆ ವಾಹನಗಳ ಚಾಲನೆ ಮಾಡುವುದು ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಆಧಿಕಾರಿಗಳ ಆದೇಶದಂತೆ ಕೆಲಸ ನಿವಾಹಿಸುವುದು.

13	2- ಡಿ-ಗ್ಲೂಪ್ ಹುದ್ದೆ ಖಾಲಿ ಇದೆ.	-
----	-------------------------------	---

ಗೊ)(ಬಿ)ಗೊ)ಅದರ ವಿ.ನಿಯಮಗಳಲ್ಲಿ ಉಪ ಸಂಧಿಸಿರುವಂತೆ ಪರಿಹಾರದ ವ್ಯವಸ್ಥೆಯು  
ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ಗೌರವಧನ :

ಕ್ರ.ಸಂ	ಹೆಸರು ಮತ್ತು ಹುದ್ದೆ ಶ್ರೀಯುತ : ಶ್ರೀಮತಿ	ವೇತನ ಶೈಲಿ	ವೇತನ & ಭತ್ತೆ
1)	ಶ್ರೀ ನಾಗೇಶ ವಿ.ಮುಂಡಾಸ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ.	43100-83900	91461
2)	ಶ್ರೀ ಶಂಕರ್.ಕೆ.ಕುಲಕಣ್ಡೆ, ಹಿರಿಯ ಮೋಟಾರು ವಾಹನ ನಿರೀಕ್ಷೆಕರು.  (ಶ್ರೀ ರಸಿ ನಿಯೋಜನೆಯಲ್ಲಿ ನಿರ್ವಹಿಸುತ್ತಿದ್ದಾರೆ)	40900-78200	87198
3)	ಮೋಟಾರ ವಾಹನ ನಿರೀಕ್ಷೆ ಹುದ್ದೆ 3 ಖಾಲಿ ಇರುತ್ತದೆ.	-	
4)	ಶ್ರೀ ಅವಿನಾಶ್ ವಿ.ಕಾವೇರಿ. ಅಧೀಕ್ಷೆಕರು.	37900-70850	68628
5)	ಶ್ರೀ ರಾಘವೇಂದ್ರ ಬ.ಯಡಹಳ್ಳಿ. ಪ್ರಥಮ ದಚ್ಚೆ ಸಹಾಯಕರು	27650-52650	42263
6)	ಹು:ದೀಪಾ ಆರ್.ಹಣ್ಣೆಕೇರಿ. ಪ್ರಥಮದಚ್ಚೆ ಸಹಾಯಕರು.	27650-52650	42263
7)	ಶ್ರೀ ಮಹದೇವಪ್ಪ, ಛುತೀಯ ದಚ್ಚೆ ಸಹಾಯಕರು.	21400-42000	34283

8)	ಆರ್.ಎ.ಮುಲ್ಲಾ ವಾಹನ ಚಾಲಕರು	21400-42000	36246
9)	ಗ್ರೂಪ್-ಡಿ ೨ ಹೆದ್ದೆ ಖಾಲಿ ಇರುತ್ತದೆ.	-	

ಗಗ.ಳ(ಗ)ಬಿ.ಗಂ. ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಚ್ಚೆಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ : ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ ಮಾಡಲಾದ ಆಯವ್ಯಯ:

### ಅನುದಾನ ಬಿಡುಗಡೆ 2021-22

ಲೆಕ್ಕೆ ಶೀರ್ಷಿಕೆ	ಅನುದಾನ ಬಿಡುಗಡೆ	ಬಿಂಬಿನ ಬಾಬು	ಉಳಿದ ಹಣ
ಪ್ರವಾಸ ಭರ್ತೆ -041	0	0	0
ಕರ್ಬೇರಿ ವೆಚ್ಚೆಗಳು-051	239700	239700	0
ಕಟ್ಟಡ ಬಾಡಿಗೆ ಮತ್ತು ವಿದ್ಯುತ್ ವೆಚ್ಚೆ -071	148461	148461	0
ಇಂಥನ -195	150000	149000	1000

ಗಗ.ಳ(ಗ)(ಬಿ)ಗಂ.ಹಂಚಿಕೆ ಮಾಡಲಾದ ಮೊಬಿಲ್‌ಗ್ಲೋಫೋನ್‌ನಲ್ಲಿ, ಸಹಾಯಧನ, ಕಾರ್ಯಕ್ರಮಗಳ ಜಾರಿಯ ವಿಧಾನ ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :

31-12-2021 ರ ಅಂತ್ಯಕ್ಕೆ ಇಂತಹ ಯಾವುದೇ ಯೋಜನೆಗಳು ಈ ಕರ್ಬೇರಿಗೆ ಹಂಚಿಕೆಯಾಗಿರುವುದಿಲ್ಲ.

ಗಳ.ಳ(ಗ)(ಬಿ)ಗಳಿ) ಅದು ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಆಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು :

ಕನಾಡಟಕ ಮೋಟಾರು ವಾಹನ ತೆರಿಗೆ ಕಾಯ್ದು ಗಣಭರ ಪ್ರಕಾರ ಅಂಗವಿಕಲರ ವಾಹನಗಳಿಗೆ ತೆರಿಗೆ ವಿನಾಯಿತಿ ಮತ್ತು ಕನಾಡಟಕ ಮೋಟಾರು ವಾಹನ ನಿಯಮ ಗಣಭರ ಪ್ರಕಾರ ಪರಿಶೀಲಿಸ್ತು ಜಾತಿ ಮತ್ತು

ಪರಿಶ್ಲೇಷ ಪಂಗಡದ ಅಭ್ಯರ್ಥಿಗಳಿಗೆ ರಹದಾರಿಯ ಶುಲ್ಕದಲ್ಲಿ ಅರ್ಥದಷ್ಟು ರಿಯಾಯಿತಿ ನೀಡಲು ಅವಕಾಶವಿದೆ.

ಒಳ.ಳ(ಗ)(ಬಿ)ಗಳ. ಅದರ ಬಳಿ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯನ್ನಾನ್ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದ ವಿವರಗಳು :

ನಮ್ಮ ಕರ್ಣಾಟಕ ದಾಖಲೆಗಳು ಗಣಕೀಕರಣ ಆಗಿರುತ್ತದೆ ಹಾಗೂ ಕರ್ಣಾಟಕದಲ್ಲಿ ಎಲ್ಲಾ ಕಾರ್ಯಗಳು ವಾಹನ್-4 ಹಾಗೂ ಸಾರಥಿ-4 ರದೆ ನಡೆಯುತ್ತಿರುತ್ತದೆ.

ಒಳ.ಳ(ಗ)(ಬಿ)ಗಳ. ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕೆಲಸದ ಸಮಯವನ್ನೂ ಗೊಂಡಂತೆ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :

ಕರ್ಣಾಟಕ ಸಮಯ : ಬೆಳಿಗ್ಗೆ 10-00 ಗಂಟೆಯಿಂದ 1-30gA ವರೆಗೆ

ಮಧ್ಯಾಹ್ನ : 2-15 ರಿಂದ 5-30 ವರೆಗೆ

ಹಣ ಪಾರ್ವತಿಸುವ ಸಮಯ : - ಸೋಮವಾರದಿಂದ ಶುಕ್ರವಾರದವರೆಗೆ :

ಬೆಳಿಗ್ಗೆ 10-30 ಗಂಟೆಯಿಂದ 2-30 ರ ವರೆಗೆ

ಶನಿವಾರ ಬೆಳಿಗ್ಗೆ : 10-30 ರಿಂದ 12-00 ರ ವರೆಗೆ.

ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯ ಅಥವಾ ವಾಚನಾಲಯ :

ಕರ್ಣಾಟಕದಲ್ಲಿ ಗ್ರಂಥಾಲಯ ಇರುವುದಿಲ್ಲ.

ಒಳ.ಳ(ಗ)(ಬಿ)ಗಳ. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು :

ಒ) ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ ನಾಗೇಶ ವಿ. ಮುಂಡಾಸ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಬೈಲಹೊಂಗಲ, ಬೆಳಗಾವಿ ಜಿಲ್ಲೆ. ದೂರವಾಣಿ: 0828895388

೨) ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ : ಶ್ರೀ ಅವಿನಾಶ್ ವಿ. ಕಾವೇರಿ, ಕರ್ಣಾಟಕ ಅಧೀಕ್ಷಕರು ದೂರವಾಣಿ: 0828895388.

೨)ಮೇಲ್ನವಿ ಪ್ರಾಧಿಕಾರ : ಶ್ರೀಮತಿ ಶೋಭಾ, ಜಂಟಿ ಸಾರಿಗೆ ಆಯುಕ್ತರು,  
ಬೆಳಗಾವಿ ವಿಭಾಗ, ಬೆಳಗಾವಿ. ದೂರವಾಣಿ:  
0831-2423900.

## ೧೨.೪(ಗ)(ಬಿ)ಗ್ರಂಥಾಲಯದಾದಂತಹ ಇತರೆ ಮಾಹಿತಿಯನ್ನು ಪ್ರಕಟಿಸತಕ್ಕದ್ದು:

ಇ)ಈ ಕಾರ್ಖ್ಯ ರೂ.2512.05 ಲಕ್ಷ ರಾಜಸ್ವ ಗುರಿ ನಿಗದಿಪಡಿಸಿದ್ದು ಸದರಿ ಸಾಲಿನಲ್ಲಿ ನಿಗದಿಡಿಸಿದ ರಾಜಸ್ವ ಗುರಿಯ ಶೇ 59.53% ರಷ್ಟು ಸಾಧನ ಮಾಡಲಾಗಿದೆ.

ಇ)ಸಾರ್ವಜನಿಕರ ಕೆಲಸ ಕಾರ್ಯಗಳು ಶೀಪ್ತ ವಿಲೇವಾರಿ ಹಿತದೃಷ್ಟಿಯ ಹಿನ್ನೆಲೆಯಲ್ಲಿ, ಈ ಕೆಳಕಂಡ ತಾಲೂಕು ಕೇಂದ್ರ ಸ್ಥಳಗಳಲ್ಲಿ ಈ ಕಾರ್ಖ್ಯ ಅಧಿಕಾರಿಗಳು ಕೆತ್ತಾರು ಪಟ್ಟಣದಲ್ಲಿ ಮಾಸಿಕ ಶೀಬಿರಗಳನ್ನು ಪ್ರತಿ ತಿಂಗಳ ೩ ನೇ ಶನಿವಾರ ಕೆತ್ತಾರುವಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಕ್ಷಾಂಪ್ರಾಜರುಗಿಸಲಾಗುವುದು

ಸಾಮಾನ್ಯ ಮಾಹಿತಿ ಅಧಿಕಾರಿ ಹಾಗೂ  
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಚೈಲಹೊಂಗಲ.